



Mindtree

A Larsen & Toubro Group Company

Registered Office Address: Mindtree Limited
Global Village, RVCE Post, Mysore Road,
Bengaluru – 560059, Karnataka, India.
Corporate identity Number (CIN): L72200KA1999PLC025564
E-mail : info@mindtree.com

Ref: MT/STAT/CS/20-21/220

November 24, 2020

To

BSE Limited

Phiroze Jeejeebhoy Towers,
Dalal Street, Mumbai 400 001
BSE : fax : 022 2272 3121/2041/ 61
Phone:022-22721233/4
email: corp.relations@bseindia.com

To

National Stock Exchange of India Limited

Exchange Plaza, Bandra Kurla Complex,
Bandra East, Mumbai 400 051
NSE : fax: 022 2659 8237 / 38
Phone: (022) 2659 8235 / 36
email : cmlist@nse.co.in

Stock Code/Symbol: 532819/MINDTREE

Dear Sirs,

Sub: Submission of Shareholders' Notice published in connection with Transfer of Equity shares to IEPF Suspense Account

This is to inform that the Company has published a notice in the newspapers in connection with the shares and dividend liable to be transferred to IEPF in accordance with Section 124(6) of the Companies Act, 2013 read with Investor Education and Protection Fund Authority (Accounting, Audit, Transfer and Refund) Rules.

Please find enclosed the copies of notice published in Business Standard and Kannada Prabha.

This is for your information and records.

Thanking you.

Yours faithfully,
For Mindtree Limited

Subhodh Shetty
Company Secretary
Membership No. A13722

Encl : as above.

Mindtree Ltd
Global Village T + 91 80 6706 4000
RVCE Post, Mysore Road F +91 80 6706 4100
Bengaluru – 560059 W www.mindtree.com

TARUN GOGOI: APRIL 1936 – NOVEMBER 2020

Secularist who brought peace to Assam

ADITI PHADNIS

Tarun Gogoi, quintessential Congressman and proven administrator, died on Monday after battling post-Covid complications. He was 84. Former Assam chief minister, six-time parliamentarian, Union minister twice and MLA from the Titabor Assembly constituency since 2001, he was one of the founders of modern Assam.

Few in the Congress managed to beat incumbency like Gogoi. He took the Congress to victory for the third consecutive time in 2011 and became chief minister; the party won 78 of the 126 seats in the Vidhan Sabha, surprising everyone. He tried to keep everyone happy, sometimes against his better judgement. But ultimately, it was one of his lieutenants, a man he trusted almost like his son, Himanta Biswa Sarma, who proved to be his undoing. Ironically, Sarma — now part of the BJP government in the state — officially broke the news of Gogoi's death.

In 2001, when Gogoi took charge as chief minister of Assam, the outgoing Assam Gana Parishad government had left the state's finances in a mess. The United Liberation Front of Assam (ULFA) was striking and killing at will. Neighbouring militant groups were claiming that Assam was actually part of Greater Nagaland. And incessant migration from Bangladesh had prompted then governor, Lt General S K Sinha, to warn President K R Narayanan in a report that 57 of Assam's 126 Assembly constituencies had shown more than a 20 per cent increase in the number of voters between 1994 and 1997, whereas the all-India average was just 7.4 per cent, and that the Muslim population in Assam



had shown a rise of 77.42 per cent over what it had been in 1971 (there was no census in Assam in 1981). In this, lay the tried and tested formula for the Congress's base in Assam, as spelt out by Devakanta Barooah, veteran Congressman, who declared once on the podium: "As long as I have Ali (Assamese Muslims), the Kuli (tea garden labour), and Bangali (migrants from West Bengal and Bangladesh), no one can drive me out."

In 2006, Gogoi became chief minister again largely by dint of putting the finances of the state in order and taking control of law and order. But the Congress got 55 seats. This time he

made a pact with the Bodoland People's Front (BPF) which wields power in the Bodoland Territorial Autonomous District Council (BTADC). By now, Muslims in Assam (about whom Gen Sinha had warned the government) were beginning to look for their own leadership. This had emerged in the form of perfume king and MP Badruddin Ajmal, who had launched the Assam United Democratic Front (AUDF). As Muslims had always been the backbone of the Congress, the party realised that it needed to balance the loss of the Muslims by another ethnic group. Gogoi identified this as the Bodos.

In 2011, although the Congress did not need the support of anyone else to form the government, it announced it would still keep the Bodos with it, describing the BPF as a "valuable ally". He managed to Badruddin Ajmal at bay as long as he could. This was the Congress training kicking in — that if the Congress were to yield minority space, radicals would move in. He began by rejecting the claims of the Assam unit of the Jamiat Ulema-e-Hind, which had backed the Congress in the earlier Assembly elections and now wanted its pound of flesh. When Ajmal sought a relationship of equals, he rejected that as well — though towards the end of his chief minister-ship, he had begun to reluctantly put out a hand to Ajmal.

In Gogoi, always affable and never one who held anything against anyone, the Congress has lost a true secularist. Until 2019, he believed that the CAA and the National Register of Citizenship were 'bad things' for India. His death is the end of an era for Assam.

M/s OSAKA PHARMACEUTICALS PRIVATE LIMITED (IN LIQUIDATION)
 Liquidator Address: 330/348, Atlantis K-10, Sarabhai Main Road, Baroda - 390023, Gujarat, India. irp.osakapharma@gmail.com; jlnusb@gmail.com

CORRIGENDUM TO E-AUCTION SALE NOTICE – CHANGE IN DATES
 With reference to earlier Notice given on 30.10.2020 to the public in general under the Insolvency and Bankruptcy Code, 2016 and Regulations there under, regarding sale of assets of M/s Osaka Pharmaceuticals Private Limited - in liquidation (Corporate Debtor) situated at Village Sankarda, Old National Highway No. 8, Dist. Vadodra, Gujarat – 391350, by E-auction through the service provider M/s E-procurement Technologies Limited (Auction Tiger) via website <https://ncltauction.auctiontiger.net>, the revised timelines are as follows:

Particulars	Original date	Revised date
Date and Time of Auction	Thursday, 26.11.2020, Between 11:00 AM to 2:00 PM	Wednesday, 16.12.2020, Between 11:00 AM to 2:00 PM
Inspection Date & Time	On or before 23.11.2020 From 11:00 AM to 5:00 PM	On or before 12.12.2020 From 11:00 AM to 5:00 PM
Last Date for Submission of EMD and other documents**	24.11.2020 before 07:00 PM	Monday, 14.12.2020 before 07:00 PM

** Refer detail Sale Notice on <https://ncltauction.auctiontiger.net>

Sd/-
Abhishek Nagori
 Place: Vadodra
 Date: 24.11.2020
 Liquidator of M/s Osaka Pharmaceuticals Private Limited
 IBBI Reg. No. IBBI/IPA-001/PP-00020/2016-2017/10044

Mindtree MINDTREE LIMITED
 A Larsen & Toubro Group Company
 Registered Office: Global Village, RVCE Post, Mysore Road, Bengaluru - 560059, Karnataka, India.
 Corporate Identity Number (CIN): L72200KA1999PLC02564
 Phone: + 91 80 6706 4000 | Fax: +91 80 6706 4100
 E-mail: investors@mindtree.com | Website: www.mindtree.com

NOTICE
 Transfer of Equity Shares of the Company to the Investor Education and Protection Fund (IEPF)

Shareholders are hereby informed that pursuant to the provisions of Section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 (the Rules), as amended from time to time, the Company is mandated to transfer all the shares in respect of which dividends have not been claimed for seven consecutive years or more, to the Investor Education and Protection Fund (IEPF). As per the said Rules, the Second Interim Dividend declared for the financial year 2013-14, which remained unclaimed for a period of seven years along with corresponding shares are due to be credited in favor of the IEPF Authority on February 20, 2021. The Company has communicated individually to the concerned shareholders whose shares are liable to be transferred to the Demat account of IEPF Authority. The Company has also uploaded on its website www.mindtree.com under Investors Section, details of the shareholders whose shares are liable to be transferred in favor of IEPF Authority. The concerned shareholders are hereby requested to claim the Second Interim Dividend declared for the financial year 2013-14 and onwards on or before February 20, 2021, in order to avoid their dividend amount/ shares being transferred in favor of IEPF Authority. Further the shareholders may please note that no claim shall lie against the Company in respect of the shares and dividends thereof, credited to the account of IEPF Authority. On transfer of the dividends and the shares to IEPF Authority, the shareholders may claim the same by making an application to IEPF Authority in the prescribed forms, as per the procedures cited in the said Rules. In case the shareholders have any queries on the above matter, they may contact the Company's Registrar & Transfer Agent, Link Intime India Private Limited, Unit: Mindtree Limited, C-101, 247 Park, LBS Marg, Vikhroli (W), Mumbai – 400083 T - 022 – 49186000 Email: rnt.helpdesk@linkintime.co.in

Place: Bengaluru
 Date: November 24, 2020
 For Mindtree Limited
 Sd/-
 Subhodh Shetty
 Company Secretary
 Membership No. A13722

OLYMPIC OIL INDUSTRIES LIMITED
 Regd. Off: 709, Wing, One BKC, Near Indian Oil Petrol Pump, G Block, Bandra-Kurla Complex, Bandra (East) Mumbai - 400051
 Tel: 91 22 2654 0901 Fax: 91 22 26520906
 E-mail: olympicolltd@gmail.com Website: www.olympicolltd.com
 CIN L15141MH1980PLC022912

NOTICE TO MEMBERS REGARDING 40TH ANNUAL GENERAL MEETING THROUGH VIDEO CONFERRING / OTHER AUDIO VISUAL MEANS

Members may please note that the 40th Annual General Meeting ("AGM") of Olympic Oil Industries Limited ("the Company") will be held through Video Conferencing ("VC") facility / other audio visual means ("OAVM") on Saturday, December 26, 2020 at 01:00 PM (IST), without the physical presence of the Members at a common venue in compliance with the provisions of the Companies Act, 2013 ("the Act") and the Rules framed thereunder and Securities and Exchange Board of India (Listing Obligations and Disclosure Requirements) Regulations, 2015 read with General Circulars dated April 8, 2020, April 13, 2020 and May 5, 2020 issued by the Ministry of Corporate Affairs ("MCA Circulars") and Circular dated May 12, 2020 issued by the Securities and Exchange Board of India ("SEBI Circular") to transact the businesses that is set forth in the Notice of the AGM. In compliance with MCA Circulars and SEBI Circular, the Notice of the AGM along with the Annual Report for the financial year 2019-20 will be sent only by e-mail to those Members whose e-mail addresses are registered with the Company/Depository Participant(s). The Notice of the AGM and the Annual Report for Financial Year 2019-20 will be made available on the Company's website at <http://olympicolltd.com/> and can also be accessed on the websites of the Stock Exchange i.e. at www.bseindia.com. Members can attend and participate in the AGM through the VC facility / OAVM ONLY, the details of which are provided by the Company in the Notice of the AGM. Accordingly, please note that no provision has been made to attend and participate in the 40th AGM of the Company in person to ensure compliance with the directives issued by the government authorities with respect to Covid-19. Members attending the Meeting through VC facility / OAVM shall be counted for the purpose of reckoning the quorum under Section 103 of the Companies Act, 2013. As per the MCA Circulars and the SEBI Circular, no physical copies of the Notice of AGM and the Annual Report will be sent to any Member. Members who have not yet registered their e-mail addresses with the Company/Depository Participant are requested to follow the process mentioned below, for registering their e-mail addresses to receive Notice of the AGM, Annual Report and/or login details for joining the 40th AGM through VC facility / OAVM, including e-voting

Physical Holding	Send a request to the Registrar and Transfer Agents of the Company Link Intime India Private Limited at rnt.helpdesk@linkintime.co.in mentioning the name and address of the Member, along with scanned copy of the share certificate (front and back), self-attested copy of the PAN card and self-attested copy of any document (eg: Driving License, Election Identity Card, Passport) in support of the address of the Member
Demat Holding	Please register / update your email addresses with your Depository Participant (DP) as per the process advised by the DP.

The Company is providing remote e-voting facility to the members to cast voting rights using an electronic voting system from a place other than venue of the Meeting ("remote e-voting"). The members will also be given an opportunity to cast votes electronically during the AGM ("e-voting"). The manner of e-voting including remote e-voting is provided in the Notice of the AGM.

For Olympic Oil Industries Limited
 Sd/-
 Nipun Verma
 Whole-time Director

Place: Mumbai
 Date: November 23, 2020

NMDC Limited
 (A Government of India Enterprise)
 10-3-311/A, Castle Hills, Missab Tanks, Hyderabad-500 028.
 Telephone: 0091-40-23538710/770, 23538713 to 23538721
 Ext: 138270/249, Fax: 23538781/23538711
 Email: csreddy@nmdc.co.in; bm Kumar@nmdc.co.in; psingh@nmdc.co.in
 Tender No. HQ/M/1003-19/ 05X025/346
 Dated: 23/11/2020

OPEN TENDER NOTICE
 Online Tenders are invited through E-Procurement Mode for the following equipment from reputed manufacturers directly or through their accredited agents in India required for NMDC Ltd, BIOM, Bachel Complex, Kirandul Complex, Dantewada (Dist) of Chhattisgarh (State) and DIOM, Donimalai Complex, Bellary (Dist) of Karnataka (State)- India.

Description of Equipment	Qty (No.)	Pre-Bid meeting	Display & Sale of Tender Documents Period	Last date & Time for submission of offer	Tender fee in Rs	Earnest Money Deposit in Rs.
28KL capacity water sprinklers along with Operation and Maintenance Spares for 4 Years/8,000 Hours whichever is earlier as per specifications mentioned in Annexure-III.	04	02-12-2020	DRAFT: 24-12-2020 to 02-12-2020 FINAL: 09-12-2020 to 23-12-2020	23-12-2020	Rs. 5900/-	Rs. 500000/-

Complete Tender document is available in website www.nmdc.co.in under E-Procurement section; www.mstcecommerce.com/eprocure; <http://eprocure.gov.in>
 Any corrigendum to the above tender will be uploaded only on our website www.nmdc.co.in and will not be published. Prospective bidders should visit the above NMDC Limited website from time to time to take note of corrigendum, if any. For further details logon to Tender Section of our website: www.nmdc.co.in
 Chief General Manager (Materials)

RAIL VIKAS NIGAM LIMITED
 (A Govt. of India Enterprise)
 Registered office: 1st Floor, August Kranti Bhawan, Bhikaji Cama Place, R. K. Puram, New Delhi, South Delhi - 110066, E-mail: investors@rvnl.org
 Website: www.rvnl.org; CIN: L74999DL2003G0118633

NOTICE OF 17TH ANNUAL GENERAL MEETING, BOOK CLOSURE, RECORD DATE AND INFORMATION ON E-VOTING

The 17th Annual General Meeting ("AGM") of the Company will be held through Video Conferencing ("VC")/Other Audio Visual Means ("OAVM"), on **Wednesday, 16th December, 2020 at 11:30 AM (IST)**, in compliance with all the applicable provisions of the Companies Act, 2013 and the Rules made thereunder and the Securities and Exchange Board of India ("SEBI") (Listing Obligations and Disclosure Requirements (LODR)) Regulations, 2015, read with applicable circulars issued by the Ministry of Corporate Affairs ("MCA") and SEBI (collectively referred to as "relevant circulars"), to transact the business set out in the Notice of the AGM. Members will be able to attend the AGM through VC / OAVM through NSDL link at <http://www.evoting.nsdl.com>. Members participating through the VC/OAVM facility shall be reckoned for the purpose of quorum under Section 103 of the Companies Act, 2013. In compliance with the relevant circulars, the Notice of the AGM alongwith Annual Report 2019-20, have been emailed on 23rd November, 2020 to the Members of the Company whose email addresses are registered with the Company/Depository Participant(s). The aforesaid documents are also available on the Company's website at <https://www.rvnl.org>, the websites of the Stock Exchanges i.e., BSE Limited and National Stock Exchange of India Limited at www.bseindia.com and www.nseindia.com, respectively and on the website of NSDL at <http://www.evoting.nsdl.com> (agency for providing the E-voting/remote e-voting facility). The documents referred to in the Notice of the AGM are available electronically for inspection without any fee by the members from the date of circulation of this Notice upto the date of AGM. Members seeking to inspect such documents can send an email at investors@rvnl.org.

Intimation of Register of Members and Share Transfer Books
 Pursuant to Regulation 42 of the SEBI (LODR) Regulations, 2015 read with Section 91 of the Companies Act, 2013 and Rule 10 of the Companies (Management and Administration) Rules, 2014, the Registers of Members and Share Transfer books of the Company will remain closed from **Thursday, 10th December, 2020 to Wednesday, 16th December, 2020 (both days inclusive)** to determine entitlement of the members for **Final Dividend @ Rs. 1.14 / per share (11.40% of paid-up share capital)** for the financial year ended March 31, 2020, if approved at the AGM, would be paid to those members, whose name appears:
 a) As Beneficial Owners as at the end of working hours on **Wednesday, 9th December, 2020** (Record Date) as per the list to be furnished by NSDL/CDSL in respect of shares held in electronic form.
 b) As Members in the Register of Members of the Company after giving effect to all valid share transfers in physical form lodged with the Company on or before **9th December, 2020**.

Instructions for Remote E-Voting/E-Voting at the AGM
 a) The Company is providing to its members facility to exercise their right to vote on resolutions proposed to be passed at AGM by electronic means ("remote e-voting/e-voting at AGM"). The Company has engaged the services of National Securities Depository Limited (NSDL) as the agency to provide e-voting facility. CS Anurag Kumar, M/s AKU & Associates, Company Secretaries has been appointed as Scrutinizer for the Voting Process.
 b) A person, whose name is recorded in the Register of Members or in the register of beneficial owners maintained by the depositories as on the cut-off date i.e. **9th December, 2020** only shall be entitled to avail the facility of remote e-voting or for participation at the AGM and voting at the AGM.
 c) Information and instructions including details of user ID and Password relating to e-voting have been sent to the members through e-mail. The same login credentials should be used for attending the AGM through VC/OAVM.
 d) The remote e-voting facility will be available during the following period:
 [Commencement of remote e-voting] **Sunday, 13th December, 2020 (09.00 AM IST)**
 [End of remote e-voting] **Tuesday, 15th December, 2020 (05.00 PM IST)**
 e) The remote e-voting facility is available upto **5.00 p.m. (IST) on Tuesday, 15th December, 2020**. Thereafter, the remote e-voting module shall be disabled by NSDL.
 f) Any person, who acquires shares of the Company and becomes a member of the Company after dispatch of the Notice and holds shares as on the cut-off date, may obtain the User ID and Password by sending a request at <http://www.evoting.nsdl.com>. However, if the person is already registered with NSDL for remote e-voting then he/she can use their existing User ID and Password for casting the vote. Such members may cast their votes using the e-voting instructions, in the manner specified by the Company in the Notice of AGM.
 g) The procedure for e-voting on the day of the AGM is same as the instructions mentioned above for remote e-voting.
 h) Only those Members/shareholders, who will be present in the AGM through VC/OAVM and have not casted their vote on the Resolutions through remote e-voting and are otherwise not barred from doing so, shall be eligible to vote through e-voting system in the AGM.
 i) Members who have voted through Remote e-voting will be eligible to attend the AGM. However, they will not be eligible to vote at the AGM.
 j) The manner of remote e-voting and voting at the AGM by members holding shares in dematerialized mode, physical mode and for members who have not registered their email addresses is provided in the Notice of the AGM and is also available on the website of the Company: <http://www.evoting.nsdl.com> and on the website of NSDL at <http://www.evoting.nsdl.com>.
 k) The results of voting on resolutions shall be declared within 48 hours of the conclusion of the AGM of the Company.
Members are requested to carefully read all the Notices set out in the Notice of the AGM with respect to instructions for joining the AGM, manner of casting vote etc.
Contact Details:
 In case of any queries, you may refer the Frequently Asked Questions (FAQs) for Shareholders and e-voting user manual for Shareholders available at the download section of www.evoting.nsdl.com or call on toll free no.: **1800-222-990** or send a request at evoting@nsdl.co.in or contact **Ms. Pallavi Mhatre, Manager, National Securities Depository Limited, Trade World, 'A' Wing, 4th Floor, Kamala Mills Compound, Senapati Bapat Marg, Lower Parel, Mumbai - 400013**, at the designated email id - evoting@nsdl.co.in or pallavi@nsdl.co.in or at telephone nos.: **+91 22 24994545, +91 22 24994559**, who will also address the grievances connected with the voting by electronic means.

For Rail Vikas Nigam Limited
 Sd/-
 (Kalpana Dubey)
 Company Secretary & Compliance Officer
 Place: New Delhi
 Dated: 23.11.2020

▶ FROM PAGE 1

Travel setback...

A senior executive of a private airline agreed. "Loads were picking up and sentiment was turning positive. This additional requirement will deter passengers from travelling," he said. While there is no last minute booking rush, around 70-80 per cent of air tickets are being booked up to 15 days prior to journey date. Before March when the lockdown was imposed, the percentage of people booking 15 days in advance was only 50-55 per cent while the rest were booked even earlier.

Banking licences...

Another reason why industrial houses should not be entertained is a banking licence will concentrate the economic and political powers with certain business houses. "Highly indebted and politically connected business houses will have the greatest incentive and ability to push for licences," they wrote.

The regulator can distinguish between "fit and proper" businesses and shady ones, but for that, "it has to be truly independent, with a thoroughly apolitical board. Whether these conditions will always prevail is debatable".

They also pointed out the that all the experts the IWG consulted were against allowing industrial houses from floating banks, except one.

Even as India needs more banks and credit penetration, the former top central bankers argued that RBI's approach in allowing firms that are mostly into financial services is the right one, as it brings management efficiency.

The RBI has allowed industrial houses to come up with payments banks. These banks can tie up with other banks for retail lending. "Why again do we need industrial houses to get full-fledged bank licences? More importantly, why now, at

a time when we are still trying to learn the lessons from failures like ILFS and YES Bank?"

Rajan and Acharya said while many of the technical points of the IWG recommendations are worth adopting, giving licenses to industrial houses is an idea "best left on the shelf".

It would also be a mistake to sell public sector banks to industrial houses, instead, far better would be to professionalise public sector bank governance, and sell stakes to the broader public, they said. "It would be 'penny wise pound foolish' to replace the poor governance under the present structure of these banks with a highly conflicted structure of ownership by industrial houses."

Lavasa...

Haldiram Snacks, which showed interest in the first round, did not submit any final bid for the company that was sent to the bankruptcy court in 2018 after it defaulted on ₹8,000 crore of loans. As the demand for real estate dried up due to the pandemic, a few other bidders like Oberoi Realty dropped out of the race. UV ARC also pulled out after the Reserve Bank barred asset reconstruction companies from bidding for the company.

Originally set up by HCC in 2000, Lavasa was developed as a picturesque hill station near Pune. It defaulted on bank loans after the environment ministry issued a stop-work order to the project in 2010.

Hotels in the city were left with few takers and since the outbreak of Covid-19, even the weekend traffic to the township dropped to zero.

Axis Bank has made the biggest claim of ₹1,266 crore against the company. The other lenders are State Bank of India.

The committee of creditors had earlier sought NCLT (National Company Law Tribunal) permission to sell Lavasa as a consolidated entity, but still, it did not get good bids. The SBI has also sought a second forensic audit of the company as there were several complex transactions among the Lavasa group companies.

Centre plans...

It's estimated that nearly 500,000 such cases are pending in different forums, including commissioners of appeal, tribunals, high courts, and the Supreme Court.

The Centre's rough estimate shows about ₹10 trillion of tax revenue could be stuck in these judicial and other bodies.

Apart from this, Sitharaman also talked about the alternative dispute resolution mechanism — advance pricing agreements (APAs).

She said APAs were taking too long and should be expedited because it was creating a huge burden on multinationals' books. "APAs can be expedited. Otherwise it defeats the very purpose and five years is definitely not acceptable," she said.

The APA scheme envisages an alternative dispute resolution on

transfer pricing. The scheme helps in specifying the methods of pricing and setting prices of international transactions in advance.

However, the problem for companies is that applications on APAs are pending for too long.

The finance minister assured India Inc that the momentum of economic reforms would continue to make India a hot spot of global investment.

India has turned the crisis created by the pandemic into an opportunity to push economic reforms, which remained pending for decades, she said.

She said not just the MNCs but industry and the economy were undergoing a reset.

"We will have to make sure that policies are right to make India an attractive investment destination," she said.

The financial sector is being professionalised and the government will continue with disinvestment and privatisation, the minister added.

Furthering its reforms agenda, the government is setting up dedicated special manufacturing zones for pharma, medical devices, and active pharmaceutical ingredients in six states. An effective unified single window mechanism is part of these zones.

On reforms in taxation, the minister said the use of technology, such as faceless assessment, had eased tax filing and removed the scope for discretion. This will be the only way in which tax assesses will engage with the authorities, she said.

She added this faceless concept was gradually moving towards indirect taxation also.

AstraZeneca-Oxford...

No serious safety events related to the vaccine have been confirmed. A total of 131 Covid-19 cases have been reported in the interim analysis. Covishield was well tolerated across both dosing regimens, the company said. The primary endpoint was to prevent Covid-19 and the vaccine was highly effective in that, the UK firm said.

The interim data was pooled from Phase-2 and -3 trials in the UK and Brazil among 23,000 people. Clinical trials are also being conducted in the US, Japan, Russia, South Africa, Kenya, and Latin America with planned trials in other European and Asian countries. In total, the company expects to enrol up to 60,000 participants globally.

Pam Cheng, executive vice-president, global operations and IT, said they would start supplying by the end of this year. With around 20 partners, AstraZeneca can supply up to 3 billion doses globally next year, and at the peak it would have a capacity of 100-200 million doses per month. They have partners in India, Brazil, Russia and America.

Indian partner, SII, will be supplying 1 billion doses to AstraZeneca in 2021. Of this, around 50 per cent will be for India. SII will also supply 200 million doses of the Covishield and Novavax vaccine to Gavi, the vaccine alliance.

SII, which would distribute the vaccine in India, has said the Covishield will be priced at ₹250-300 per dose for the government, and ₹500-600 per dose for the private market.

BS SUDOKU # 3214

								7	8
							8		6
5		6		3	4	2			
			2		9				
		3			1	8	4		
		5		9					
	5	1	9			3			
	2							6	
7		8							

SOLUTION TO #3213

2	1	9	6	7	5	4	8	3	
8	4	6	9	1	3	5	2	7	
7	3	5	2	4	8	6	1	9	
6	5	1	4	3	2	9	7	8	
4	8	3	7	6	9	2	5	1	
9	7	2	5	1	8	6	3	4	
5	2	8	1	9	6	7	3	4	
3	9	7	8	2	4	1	6	5	
1	6	4	3	5	7	8	9	2	

Medium:
 ★★ ★★
 Solution tomorrow

HOW TO PLAY
 Fill in the grid so that every row, every column and every 3x3 box contains the digits 1 to 9

Mutual Funds
 Aditya Birla Sun Life Mutual Fund

ADITYA BIRLA CAPITAL
 PROTECTING INVESTING FINANCING ADVISING

Aditya Birla Sun Life AMC Limited (Investment Manager for Aditya Birla Sun Life Mutual Fund) Registered Office: One India Bulls Centre, Tower 1, 17th Floor, Jupiter Mill Compound, 841, S.B. Marg, Elphinstone Road, Mumbai - 400 013. Tel: 4356 8000. Fax: 4356 8110/8111. CIN: U65991MH1994PLC080811

Corrigendum to the Notice dated November 19, 2020 and November 20, 2020

This corrigendum is in reference to the Notice dated November 19, 2020 and November 20, 2020 published in Business Standard and Navshakti on November 20, 2020 and November 21, 2020 respectively for declaration of dividend in Aditya Birla Sun Life Interval Income Fund - Quarterly Plan - Series I. In this regard, unitholders are requested to note that the cut off timing for subscriptions / purchases including switch-in and for redemptions / sales including switch-out should be read as 3.00 p.m.

All the other details of the said Notices shall remain unchanged.

For Aditya Birla Sun Life AMC Limited
 (Investment Manager for Aditya Birla Sun Life Mutual Fund)
 Sd/-
 Authorised Signatory
 Date: November 23, 2020
 Place: Mumbai

Mutual Fund investments are subject to market risks, read all scheme related documents carefully.

